

ನಿತ್ಯ ಕಲ್ಯಾಣ ೨ನೇ ದಿನದ (ಗೋಪನೆ)ಕಾರ್ಯಕ್ರಮ

ಚಿತ್ರದುಗ್ರಂತಿಗೆ ೧೦ - ಮಾನವನ ಜೀವನದಲ್ಲಿ ಹೃದಯ ಭಾಗದಂತಿದೆ ಆಧ್ಯಾತ್ಮ ಯಾವುದು ಬದುಕನ್ನು ಎತ್ತರಿಸುತ್ತದೆಯೋ, ರಚನಾತ್ಮಕ ಕಾರ್ಯಗಳನ್ನಾಗಿ ಮಾಡಿಸುತ್ತದೆಯೋ ಅದುವೇ ಆಧ್ಯಾತ್ಮ ಜೀವನ ಎಂದು ಡಾ. ಶಿವಮೂರಿ ಮುರುಫಾ ಶರಣರು ಹೇಳಿದರು.

ಗೋಪನೆ ಭೂವನ ನಸರಿಯಲ್ಲಿ ನಡೆದ ನಿತ್ಯ ಕಲ್ಯಾಣ ೨ನೇ ದಿನದ ಕಾರ್ಯಕ್ರಮದ ದಿಷ್ಟನಾನ್ನಿಧ್ಯ ವಹಿಸಿ ಶ್ರೀಗಳು, ದ್ಯುನಂದಿನ ಆಧ್ಯಾತ್ಮ ಮತ್ತು ಅಭಿವೃದ್ಧಿ ವರದನ್ನು ಸಾಧಿಸಬಹುದೆ? ವಿಷಯ ಚಿಂತನ ಮಾಡಿದರು.

1) ಆಧ್ಯಾತ್ಮ : ಇಡೀ ದೇಶದ ಆತ್ಮ ಆಧ್ಯಾತ್ಮ ಇಡೀ ಶರೀರದ ಮುಖ್ಯಭಾಗ ಹೃದಯ. ಹೃದಯದ ಆರೋಗ್ಯ ಚೆನ್ನಾಗಿ ಕಾವಾಡಿಕೊಳ್ಳಬೇಕು. ಹೃದಯ ಚೆನ್ನಾಗಿರಬೇಕು. ಬುದ್ಧಿ ಚೆನ್ನಾಗಿರಬೇಕು. ಬಂಡಾಟದ ಬದುಕನ್ನು ಸಾಗಿಸುವವರಿಗೆ ಆಧ್ಯಾತ್ಮ ಅರ್ಥವಾಗುವುದಿಲ್ಲ. ಜೀವನದಲ್ಲಿ ಬೇಸರವಾದವರಿಗೆ ಅದನ್ನು ನಿವಾರಿಸುವ ಶಕ್ತಿ ಆಧ್ಯಾತ್ಮಕ್ಕಿಂತ ದೇಶದಲ್ಲಿ ಕೋಟಾಂತರ ಜನರು ವಿದ್ಯಾವಂತರು, ಬುದ್ಧಿವಂತರಿರಬಹುದು. ಸರ್ವಜ್ಞ ಯಾವುದೇ ಪದವಿ ಪದೆದಿರಲಿಲ್ಲ. ಇಂದು ಸ್ನಾತಕ ಪದವಿ ಪದೆದವರಿಗೂ ಬೋಕಳ್ಳಾನ ಇರುವಾರಿಲ್ಲ. ನಾಗಿರೇವ, ಚನ್ಮಾಯ್ಸಾಮಿಗಳು ಮೌರಳಾದವರು ಅಪ್ರತಿಮ ಸಾಧಕರಾಗಿದ್ದಾರೆ. ಸ್ನಾಮಿ ವಿವೇಕಾನಂದರು ಜಗತ್ತಿಗೆ ತತ್ತ್ವಜ್ಞಾನವನ್ನು ಸಾರಿದರು. ಗಾಂಧಿಜಿಯೂ ಸಹ ಪ್ರಾಧ್ಯಂ ಮಾಡುತ್ತಿದ್ದರು. ಗಾಂಧಿಜಿಯವರದು ಆಧ್ಯಾತ್ಮ ವಿದ್ಯೆ ಆಧ್ಯಾತ್ಮ ವಿದ್ಯೆಗೆ ತನ್ನದೇ ಆದ ಸಾಮಬ್ಯ ಇದೆ ಎಂದರು.

1) ಕೆಲವರದು ಅಭಿವೃದ್ಧಿ ರಹಿತ ಆಧ್ಯಾತ್ಮ : ಇದು ಕೇವಲ ಬೋಧನೆಗೆ ಸೀಮಿತವಾಗುತ್ತದೆ. ಧಾರ್ಮಿಕ ಆಚರಣೆಗೆ ಸೀಮಿತ. ಪುಸ್ತಕ ರಚನೆ ಮಾಡುತ್ತದೆ.

2) ಕೆಲವರದು ಆಧ್ಯಾತ್ಮರಹಿತವಾದ ಅಭಿವೃದ್ಧಿ : ಇವರದು ಭೌತಿಕವಾದ ಲೆಕ್ಕಾಚಾರ. ಲೌಕಿಕವಾದ ಸುಖಸಾರ. ಜೀವನ ಇರುವುದೇ ಸುಖಕ್ಕೆ ಎಂದುಕೊಳ್ಳತ್ತಾರೆ. ವಸ್ತುಗಳ ಮೇಲೆ ಬದುಕು ನಿರ್ಧರಿಸುವವರು.

3) ಕೆಲವರದು ಆಧ್ಯಾತ್ಮ ಸಹಿತವಾದ ಅಭಿವೃದ್ಧಿ : ಶರಣರು ಕಾಯಿಕವೇ ಕೈಲಾಸ ಎಂದರು. ನಾವು ಮಾಡುವ ಕ್ರಿಯೆಯನ್ನು ಷಾಂಜಿಯಂತೆ ಮಾಡಬೇಕು. ನಮ್ಮಲ್ಲಿ ಕಾಯಿಕವನ್ನು ಅಶ್ವದ್ಧೆಯಿಂದ ಮಾಡುತ್ತಾರೆ. ಆದರೆ ಶ್ವದ್ಧೆಯಿಂದ ಕಾಯಿಕ ಮಾಡಬೇಕು. ಷಾಂಜಿ ಕಾಯಿಕವಲ್ಲ. ಶರಣಸಮಾಜ ಬಸವನಸಮಾಜ ೧೨ನೇ ಶತಮಾನದಲ್ಲಿ ಆಗಿಂದಿದೆ. ಅವರು ಶಿವಯೋಗ ಸಾಗಿಸುತ್ತಿದ್ದರು. ಆದರೆ ಮುಂಜಾಸೆಯಿಂದ ಕಾಯಿಕವನ್ನು ಮಾಡುತ್ತಿದ್ದರು. ಅದುವೇ ಉತ್ತಾದನೆ. ಬಸವಾದಿ ಶರಣರದು ಕಾಯಿಕ ಸಂಸ್ಥಾತ್ಮ. ಗಾಂಧಿಜಿಯವರದು ಚರಕ ಸಂಸ್ಕಾರತ್ಮ. ಗಾಂಧಿಜಿಯವರ ಸತ್ಯಾಗ್ರಹ ಅಭಿವೃದ್ಧಿ ಪರವಾಗಿತ್ತು. ನಾವು ಬಲಿಷ್ಠ ರಾಷ್ಟ್ರವನ್ನು ಕಾಯಿಕದಿಂದ ಕಟ್ಟಬೇಕಿದೆ. ಸುಖೀ ಸಂಸಾರ ಕಾಯಿಕದಿಂದ ಆಗುತ್ತದೆ. ಆಧ್ಯಾತ್ಮ ಅಂದರೆ ಅಂತಃಕರಣ. ಅಭಿವೃದ್ಧಿ ಅಂದರೆ ಭೌತಿಕವಾದುದು ಎಂದು ನುಡಿದರು. ಸಮುದ್ರ ವಹಿಸಿದ್ದ ಬಸವನಾಗಿದೇವ ಸ್ನಾಮಿಗಳು ಮಾತನಾಡಿ, ಬಸವಣ್ಣನವರ ಪರಂಪರೆ ನಶಿಸಬಾರದು ಎಂಬ ಕಾರಣಕ್ಕೆ ಮುರುಫಾ ಶರಣರು ಎಲ್ಲ ಜಾತಿ ಜನಾಂಗದವರಿಗೆ ದೀಕ್ಷೆ ನೀಡಿ ಸಮಾಜಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಜ್ಯೋತಿಕ ಇಂಥನ ಉಸ್ತುವಾರಿ ಸಮಿತಿ, ಜಿಲ್ಲಾ ಜ್ಯೋತಿಕ ಇಂಥನ ಸಂಶೋಧನೆ, ಮಾಹಿತಿ ಮತ್ತು ಪ್ರಾಣ್ಯದ್ವಿಕಾ ಕೇಂದ್ರ, ಎನ್.ಜಿ.ಎಂ.ಎ.ಎ. ಮತ್ತು ಜಿಲ್ಲಾ ಜ್ಯೋತಿಕ ಇಂಥನ ಮುಂದಾಳು ಸ್ವೀಕ್ರಿಯೆ ಸಂಸ್ಕೇ ಚಿತ್ರದುಗ್ರಂತಿಗೆ ಇವರ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಜ್ಯೋತಿಕ ಇಂಥನ ದಿನಾಚರಣೆಯನ್ನು ಶ್ರೀಗಳು ಸನ್ಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು.

ಮುಖ್ಯಾಲತೆದಿ ಜಿ.ಪಂ. ಮುಖ್ಯಕಾರ್ಯನಿರ್ವಹಕಣಾಧಿಕಾರಿ ಡಾ. ಕೆ. ನಂದಿನಿದೇವಿ ಮಾತನಾಡಿ, ಜ್ಯೋತಿರ್ ಇಂಥನದ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ. ಇನ್ನು ಮುಂದಿನ 20 ವರ್ಷಗಳಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ನಾವು ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಬೇಕು. ಮರಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು. ನಮ್ಮ ಮುಂದಿನ ಹೀಳಿಗೆಗೆ ಉತ್ತಮ ಪರಿಸರ ನಿರ್ಮಾಣ ಮಾಡಬೇಕಿದೆ ಎಂದರು.

ಉಪಾರಣ್ಯ ಸಂರಕ್ಷಣಾಧಿಕಾರಿ ಎಂ.ಕೆ. ಚೋಳರಾಜಪ್ಪ ಮಾತನಾಡಿ, ಬೇವು, ಹೊಂಗ್, ಜಿತೋಂದಾ ಮೌದಲಾದ ಗಿಡಗಳ ಎಲೆ, ಬೀಜಗಳಿಂದ ಜ್ಯೋತಿರ್ ಇಂಥನ ತಯಾರು ಮಾಡಬಹುದು. ರ್ಯಾತರು ತಮಗೆ ಕೃಷಿಗೆ ಯೋಗ್ಯವಲ್ಲದ ಜಾಗದಲ್ಲಿ ಜ್ಯೋತಿರ್ ಇಂಥನದ ಗಿಡಗಳನ್ನು ಬೆಳೆಸಬಹುದು. ನರೇಗಾ ಸ್ವೀಂನಲ್ಲಿ ಮೂರುವರ್ಷಗಳ ಕಾಲ ಅದರ ಖಚಣನ್ನು ಕೊಡಲಾಗುತ್ತದೆ. ರ್ಯಾತರು ಸಹ ಸ್ವಾವಲಂಬಿಗಳಾಗಬೇಕೆಂದರು.

ಗೋವಾರು ಗ್ರಾ.ಪಂ. ಅಧ್ಯಕ್ಷ ಶ್ರೀಮತಿ ಗೀತಾಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಬಾರ್ಡನ ಜೆಲ್ಲಾ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಕವಿತಾ ಶಶಿಧರ್, ಎಸ್.ಜೆ.ಎಂ. ವಿದ್ಯಾಹೀಲದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಜೆಎಂಬಿಟೆ ಪ್ರಾಂಶುಲಾಲರಾದ ಡಾ. ಬಿ.ಸಿ. ಶಾಂತಪ್ಪ, ಹಿಡಿಟ್ ಯರ್ಪಿಸ್ವಾಮಿ ಹೆಚ್., ಜ್ಯೋತಿರ್ ಇಂಥನ ಮುಖ್ಯ ಸಂಯೋಜಕ ಡಾ. ಹಿ.ಬಿ. ಭರತ್, ಹೆಚ್.ಸಿ. ನಿರಂಜನಮೂರ್ತಿ, ಶೇಷಪ್ಪ ಹೆಚ್. ಮೌದಲಾದವರಿದ್ದರು. ಜಮುರಾ ಕಲಾವಿದರು ಪ್ರಾಧಿಕಿಸಿದರು. ಶೇಷಣಿ ಸ್ವಾಗತ್ಯಿಸಿದರು.



